

ಎಂಥಾ ವಿಶೇಷ ದಿನ!

ಭಿಡುವ ಮನೆಹಾತ #29

VII. ಯೀಂನುಬಿನ ಸೇವೆಯ ಅಂತಿಮ ವಾರ (ಮುಂದುವರೆಯುವದು).

E. ಮಂಗಳವಾರ: “ತ್ವಾಗಂಧ ಮಹಾದಿನ” (ಮುಂದುವರೆಯುವದು).

2. ಅಧಿಕಾರದ ತತ್ವ:

- ತ್ವಾಗಂಧ ಯೀಂನುಬಿನ ಉತ್ತರ (ಮತ್ತಾಯ 21:23-27; ಮಾರ್ಕ 11:27-33; ಲಾಕ 20:1-8).
- ಆತನ ಪ್ರತಿಕ್ರಿಯೆ: ಮಾರು ನಾಮ್ಯಗಳು.
 - ಎರಡು ಮತ್ತು ನಾಮ್ಯ (ಮತ್ತಾಯ 21:28-32).
 - ಅಪನಂಜಗಂತ್ರಾದ ಸೇವಕರ ನಾಮ್ಯ (ಮತ್ತಾಯ 21:33-46; ಮಾರ್ಕ 12:1-12; ಲಾಕ 20:9-19).
 - ಅರನನ ಮಗನ ಮದುವೆಯ ಜೀವಣ (ಮತ್ತಾಯ 22:1-14).

3. ತ್ವಾಗಂಧ ಸರಬೇ:

- ಸುಂಬ ನೀಡುವ ಬಿಜಾರದಲ್ಲಿ, ಪಲನಾಯರು ಹಾಗೂ ಹೆರೊಂಡ್ಯರು ಕೇಳಿದ ತತ್ವ (ಮತ್ತಾಯ 22:15-22; ಮಾರ್ಕ 12:13-17; ಲಾಕ 20:20-26).

ಮುನ್ಮುಕ್ತಿ

ಒಬ್ಬನು ನೆನಹಿಸಿದ ಲೀಟಿಯಲ್ಲಿ, ಒಂದು ದಿನವು ಕಳೆದು ಹೋಗುತ್ತದೆ. ಅವನು ಮುಂಜಾನೆ ಎದ್ದಾಗ ನಂತೋಣನಾಗಿರುತ್ತಾನೆ. ಅವನ ಯಜಮಾನನು ಅವನನ್ನು ಮೆಚ್ಚಿ, ಅವನ ನಂಬಳವನ್ನು ಹೆಚ್ಚು ಮಾಡುತ್ತಾನೆ. ಅವನು ಮನೆಗೆ ಬಂದಾಗ ಅವನ ಮತ್ತು ಅವನನ್ನು ನುತ್ತುವರೆಯುತ್ತಾರೆ. ಅವನ ಹೆಂಡತಿಯು ಅವನನ್ನು ಮುದ್ದಿಸಿ ಬಿಶೇಷ ಅಡಿಗೆಗಳನ್ನು ಮಾಡುತ್ತಾಳೆ. ನಾಲ ತೆಗೆದುಕೊಂಡ ಸ್ವೇಳಿತನು ಅದನ್ನು ಹಿಂದಿರುಗಿನಲು ಬಾರುತ್ತಾನೆ. ಆ ನಾಯಂಕಾಲ ಅವನು ಮಲಗುವ ಮುಸ್ತ್ರಿ, ನಗುತ್ತು “ಎಂಥಾ ಬಿಶೇಷ ದಿನ!” ನಿಸ್ತು ನೆರೆಯವನ ದಿನ ಈ ಲೀಟಿ ಇರುವದಿಲ್ಲ; ಅವನು ತಲೆ ನೊಳವಿಸಿದ ವಿಳುತ್ತಾನೆ. ಅವನ ಕೆಳ್ಳಿರಮಾಡುವಾಗ ಜಮ್ಯವನ್ನು ಕತ್ತಲಿಸಿ ಹೊಳ್ಳುತ್ತಾನೆ, ಅವನು ಕರ್ತವ್ಯಕ್ಕೆ ತಡ ವಾಗಿದ್ದಾನೆ, ಅವನ ಯಜಮಾನನು ದಿನವಿಡಿತ ಅವನನ್ನು ಬಯ್ದುತ್ತಾನೆ. ಅವನು ಮನೆಗೆ ಹಿಂದಿರುಗುವಾಗ, ಕೋಣದ ಹೆಂಡತಿಯು ಎದುರಾಗುತ್ತಾಳೆ, ಅಳುವ ಮತ್ತು ಹೆಚ್ಚಿನ ಜಲ್ಲುಗಳು, ನಂತರ ಅವನ ನಾಯಿಯ ಅವನನ್ನು ಕಷ್ಟುತ್ತದೆ. ಅವನು ಆ ರಾತ್ರಿ ಮಲಗುವಾಗ, ಅವನೂ ನಂತರ “ಎಂಥಾ ಬಿಶೇಷ ದಿನ?” ಎಂದು ಸಿಂಹನುರು ಇಡುತ್ತಾನೆ.¹

ಯೀಂನುಬಿನ ಜೀವಮಾನ ಕಾಲದಲ್ಲಿ, ಕಾಯ್ದ ನಿರತವಾದ,² ಕರ್ತಿವಾದ ನೆನಹಿಡುವಂತೆ “ಒಂದು ದಿನದ” ಬಗ್ಗೆ ನಾವು ಅಧ್ಯಯನ ಮಾಡುತ್ತಿದ್ದೇವೆ. ಆತನ ಸೇವೆಯ ಕಡೆಯ ವಾರದ ಒಂದು “ಮಂಗಳವಾರ.”³ ಅದು ಬೀಳಿಧನಸೇಯ ದಿನ,⁴ ತತ್ವೀಯ ದಿನ, ಒಡಕಿನ ದಿನ, ತರಸ್ಯಾರ ಹೊಂದಿದದದಿನ, ದಿನದ ಅಂತ್ಯದಲ್ಲಿ ಯೀಂನು ಒಂದು ಬಿಧದ ಸಂಪೂರ್ಣ ಹೊಂದಿದವನಾಗಿ “ಎಂಥಾ ಬಿಶೇಷ ದಿನ” ಎಂದು ಹೇಳಿರಬಹುದು. ಇನ್ನೊಂದೆಡೆ, ಆತನ

ವ್ಯುತಿಗಳ ನಡೆ ಎಂಥರ್ಹಾ ಬಿಶೇಷ ದಿನ ಏಂದಿರಬಹುದು.⁵

ಹಿಂದಿನ ಹಾರದಲ್ಲಿ, ಒಬಗಿ ಹೋಳದ ಅಂಜಾರದ ಮರದ ಕುಲತು ನೋಡಿದೆವು. ಈ ಹಾರವು, ಯೀನು ದೇವಾಲಯದಲ್ಲಿದ್ದನು ಎಂದು ಆರಂಭವಾಗುತ್ತದೆ. ಕೆನೆನೆಯ ನಾಲ ಅತನು ಜನಲ್ಗೆ ಬೇರಿನ್ನುತ್ತಿರುವನು (ಮತ್ತಾಯ 21:23; ಮಾರ್ಕ 11:27; ಲಕ 20:1). ಅವರಲ್ಲರೂ ಪಸ್ತದ ಹಬ್ಬಕ್ಕಾಗಿ ನೇಲ ಬಂದಿದ್ದರು. ಆ ದಿನದಲ್ಲಿ ಅತನು ತಿಜಿಸಿದ ಅನೇಕ ಸರ್ಕಾರ ಹಾರಗಳನ್ನು ಇಲ್ಲಿ ತಿಜಿಸಲಾಗಿದೆ.

ಅಧಿಕಾರ ಪುರಿತ ಒಂದು ಖಾತೆ

(ಮತ್ತಾಯ 21:23-27; ಮಾರ್ಕ 11:27-33; ಲಕ 20:1-8)

ಆ ದಿವಸದೇಂಬರ್ಗೆ ಒಂದು ದಿನ ಅತನು ದೇವಾಲಯದಲ್ಲಿ⁶ ಜನಲ್ಗೆ ಉಪದೇಶ ಮಾಡುತ್ತಾ ನುವಾತೆಯನ್ನು⁷ ನಾರುತ್ತಿರಲಾಗಿ ಮಹಾ ಯಾಜಕರೂ, ಶಾಸ್ತ್ರಿಗಳೂ ಸಭೆಯ ಹಿಲಯರನ್ನು ಕೂಡಿಕೊಂಡು ಅತನಿಗೆ ಎದುರಾದರು (ಲಕ 20:1). ಹಿಂತೆ ಸಭೆಯಲ್ಲ, “ಮಹಾ ಯಾಜಕರೂ,” ಶಾಸ್ತ್ರಿಗಳೂ, ಒಳಗೊಂಡಿದ್ದರು, ಯೀನು ನಾಯಲೇಬೀಕು ಎಂಬ ತೀರ್ಮಾನವನ್ನು ಈ ಹಿಂತೆ ಸಭೆಯವರು ಕೈಗೊಂಡಿದ್ದರು (ಯೋಹಾನ 11:47-53, 57).

ತ್ವಿ

ಅವರು ಅತನಿಗೆ, “ನೀನು ಯಾವ ಅಧಿಕಾರದಿಂದ ಇದನ್ನೆಲ್ಲ ಮಾಡುತ್ತೀ?” ಎಂದರು (ಮತ್ತಾಯ 21:23; ಮಾರ್ಕ 11:27, 28; ಲಕ 20:2). “ಇದು” ಎಂದರೆ ಅತನ ಬೋಧನೆಯೂ ಅದರಲ್ಲಿ ಒಳಗೊಂಡಿರುತ್ತದೆ, ಯಾಕೆಂದರೆ ಅವರು ಅತನನ್ನು ಅಧಿಕೃತವಾಗಿ “ರಜ್ಞ” ಎಂದು ಹೋಣಿಸಿರಲಿಲ್ಲ. ಹಿಂದಿನ ದಿನದಲ್ಲಿ ಅತನು ದೇವಾಲ ಯವನ್ನು ಶಂಧಿತಾಗಿಸಿದ, ಹಾಗೂ ಅಂದು ಉಂಟಾಗಿದ್ದ ಗದ್ದಲದ ನಂಗತಿಗಳನ್ನು ಅವರು ಮನಸ್ಸಿನಲ್ಲಿ ಇಟ್ಟಿಗೊಂಡಿದ್ದರು.⁸

ಅಂಥ ತ್ವಿಯನ್ನು ಕೇಳುವ ಹಕ್ಕನ್ನು ಅವರು ಹೊಂದಿದ್ದರು: ಯಾಕೆಂದರೆ ಅವರು ದೇವಾಲಯದ ಅಧಿಕಾರವನ್ನು ಹೊಂದಿದ್ದರು. ಅಧಿಕಾರದ ಕುಲತ ತ್ವಿಯ ನಿಯಮದ ಪ್ರಕಾರವಾಗಿತ್ತು, ಆದರೆ ಅವರು ಸರ್ವವನ್ನು ಕಂಡುಹಿಡಿಯಲುಹುದಾದ ತ್ವಿಗಳನ್ನು ಕೇಳಿಲ್ಲ. ಯೀನು ಅಧಿಕಾರ ಹೊಂದದ ವ್ಯಕ್ತಿ ಎಂದು ಜನಲ್ಗೆ ತಿಜಿಸುವ ನಲುವಾಗಿ, ಹಾಗೂ ಅತನು ದೇವಾಲಯದ ಮೇಲೆ ಯಾವದೇ ಬಿಧಿವಾದ ಅಧಿಕಾರವನ್ನು ಹೊಂದಿರುವದಿಲ್ಲ ಎಂಬ ನಿರೂಪಣೆಯನ್ನು ಮಾಡಿದರು.⁹

ತೀಸ್ತನ ಅಧಿಕಾರವು ಮನುಷ್ಯಲಂದ ಬಾರದೆ, ದೇವಲಂದಲೇ ಬಂದದ್ವಾಗಿತ್ತು (ಮತ್ತಾಯ 17:5; 28:18; ಇಜ್ಯಾಯ 1:1, 2); ಆದರೆ ಅತನನ್ನು ತ್ವಿಸಿದವರಿಗೆ ಇದರ ಅಗತ್ಯವಿರಲಿಲ್ಲ. ಯೀನು, ತಾನೇ ಮೇಲ್ಮೀಯನೆಂದು ತೋಣದಿನಲು, ಮೂರು ಪಣಗಳ ಕಾಲ ಯಾರೂ ತೆಗೆಳಾರದಂತ ಅಧ್ಯಾತ್ಮಗಳನ್ನು ಮಾಡಿದ್ದನು, ಆದರೆ ಅವರು ಅವುಗಳನ್ನು ನಿಲಂಜ್ಞಮಾಡಿದ್ದರು. ಅತನು ತಿರುಗಿ ನಾಳ್ಕಿಗಳನ್ನು ನಿರೂಪಿಸುವದಾದರೂ ಅವರು ಅತನನ್ನು ನಂಬುವ ನಾಧ್ಯತೆಯಲ್ಲ, ಕರ್ತನು ಈ ನಂಗತಿಗಳನ್ನು ಅಲತವಾಗಿ, ಅವರ ತ್ವಿಗಳಿಗೆ, ತನ್ನ ತ್ವಿಗಳಿಂದ ಉತ್ತರಿಸಿದನು. ಇದಲಂದ ಅವರು ತಾವುಗಳೇ ಆದಕ್ಕೆ ಉತ್ತರವನ್ನು ಹೊಂದಿದವರಾದರು.

ಉತ್ತರ

“ಅತನು ಅವಲಿಗೆ - ನಾನು ನಡೆ ನಿಮ್ಮನ್ನು ಒಂದು ಮಾತು ಕೇಳುತ್ತೇನೆ, ಅದನ್ನು ನೀವು ನನಗೆ ಹೇಳಿದರೆ ನಾನು ಯಾವ ಅಧಿಕಾರದಿಂದ ಮಾಡುತ್ತೇನೆ ಎಂದು ನಿಮಗೆ ಹೇಳುತ್ತೇನೆ.

ದೀಕ್ಷಾನ್ವಾನ ಮಾಡಿಸುವ ಅಧಿಕಾರವು ಯೋಹಾನಸಿಗೆ ಎಲ್ಲಂದ ಬಂತು? ಹರಲೋಕ ದಿಂದಲೋ? ಮನುಷ್ಯಲಂದಲೋ? (ಮತ್ತಾಯ 21:24, 25೵). ಅದು ಹರಲೋಕದಿಂದ ಎಂದು ಹೇಳಿದರೇ, ಅವರು ಅವನ ಭೋಧನೆಯನ್ನೇ ಹೇಳಿಲ್ಲ ಎಂಬ ತತ್ವ ಉದ್ದಿಹಿಸುತ್ತದೆ. ಯಾಕಂಡರೆ ಅವನು ಯೀಸುವನ್ನು ಕುಲತು, “ಅನೇಂದೇ ದೇವರು ಯಜ್ಞಕೈ ನೇಖಿಸಿದ ಕುಲ” ಎಂದು ಹೇಳಿದ್ದನು (ಯೋಹಾನ 1:29, 34).¹⁰ ಅವರು ಯೋಹಾನನನ್ನು ಒಪ್ಪಿಸಿದರೆ, ಯೀಸುವನ್ನು ನಹ ಒಟ್ಟಿಕೊಳ್ಳಲೇ ಬೇಕಿತ್ತು.

ತೀವ್ರನು ನಿಡಿದ ಉತ್ತರದಿಂದ ಅಧಿಕಾರಿಗಳು ಉತ್ತರವಿಲ್ಲದವರಾದರು ಆಗ ಅವರು ಅವಸರದಿಂದ ನಮ್ಮೇಳನವನ್ನು ಹಬ್ಬಿಕೊಂಡರು.

ಆಗ ಅವರು - ಹರಲೋಕದಿಂದ ಬಂತೆಂದ ನಾವು ಹೇಳಿದರೆ ನಿಂತು ಅವನನ್ನು ಯಾಕೆ ನಂಬಿಲ್ಲ ಅಂದಾನು; ಮನುಷ್ಯಲಂದ ಬಂತೆಂದ ಹೇಳಿದರೆ ಜನರೆಲ್ಲರೂ ಯೋಹಾನನ್ನು ಪ್ರವಾದಿಯೆಂದ ನಂಜಣುವದಲಿಂದ ಅವರು ನಮ್ಮನ್ನು ಕಲ್ಲಿಸೆದು ಕೊಂಡಾರು ಎಂಬುದಾಗಿ ತಮ್ಮ ತಮ್ಮಾಳಿಗೆ ಮಾತಾದಿಕೊಂಡು ಅದು ಎಲ್ಲಂದ ಬಂತೋ ನಾವಿಲಿಯವು ಎಂದು ಉತ್ತರಕೊಟ್ಟು (ಲಾಕ 20:5, 6).

ಅವರು ಗೊಂದಲಕೊಳ್ಳಿಗಾದರು: ಯೀಸುವಿನ ಕುಲತ ಯೋಹಾನನ ಮಾತುಗಳು ಸರ್ವಾದಪುರಗಳ ಎಂದು ಒಟ್ಟಿಕೊಳ್ಳಬೇಕಿತ್ತು ಅಥವಾ ಜಿನರ ಕೋಣಕ್ಕೆ ತುತ್ತಾಗಬೇಕಿತ್ತು. ಅದ್ದಲಿಂದ ಅವರು ಈ ಬಿಜಾರ ಕುಲತ ಜಿಂದಯನ್ನು ನಿಳ್ಳಿಸಿದರು. ಅವರು ಸರ್ವಾದ ಉತ್ತರದ ಬದಲು, ಅತನನ್ನು ಹೇಗೆ ಹಿಡಿಯಬೇಕೆಂಬ? ಉತ್ತರವನ್ನು ಪಡೆಯಲು ಮುಂದಾದರು.

ಉತ್ತರವಿಲ್ಲದ ಅವರು ಯೀಸುವಿನ ಬಳಗೆ ಬಂದು, “ನಾವು ಅಲಿಯವು ಎಂದರು” (ಮತ್ತಾಯ 21:27೵). “ನಾಘ ಉತ್ತರ ಹೇಳುವದಿಲ್ಲ” ಎಂಬುದು ತ್ರಿಕ್ಷಿಯಾಗಿತ್ತು. ಅವರಿಳ್ಳ ಬಲಬಿರಾಗಲ್ಲ. ಆದ್ದಲಿಂದ ಯೀಸು ನಾನು ನಹ ಯಾವ ಅಧಿಕಾರದಿಂದ ಮಾಡುತ್ತಿದ್ದೇನೆ ಎಂದು ಹೇಳುವದಿಲ್ಲ ಅಂದನು (ಮತ್ತಾಯ 21:27ಜ). ಯೋಗ್ಯರೊಂದಿಗೆ ನಹಕಲನವಂತೆ, ಅಯೋಗ್ಯರೊಂದಿಗೆ ವರ್ತನಲಾಗಿ.

ದೇವತಪೂರನ ಶುರಿತ ಒಂದು ಜಾತ

(ಮತ್ತಾಯ 21:28-32; ಮಾತ್ರ 12:1)

ಆತನು ಅವರ ಟೇಕೆಗಳನ್ನು ಕ್ಷಣಿಕವಾಗಿ ತಡೆಗಟ್ಟಿ, “ಆತನು ಅವರ ಕೂಡ ನಾಮ್ಯರೂಪವಾಗಿ ಮಾತಾಡಲು ಆರಂಭಸಿದನು” (ಮಾತ್ರ 12:1೵). ಆತನು ಮಾರು ನಾಮ್ಯಗಳನ್ನು ಹೇಳಿದನು.¹¹ ಅದಲಿಂದ ಯೆಹೂದ್ಯರ ಹೃದಯದ ಜಿತ್ತಿವನ್ನು ಅವರ ಮುಂದಿಟ್ಟನು. ಅವರು ಅತನ ಅಧಿಕಾರವನ್ನು ಪ್ರಸ್ತುತಿಸಿದ್ದಿಂದ, ಈಗ ಅವರಿಗೆ ಉತ್ತರಿಸಿದನು. ದೇವರ ಮತ್ತು ಅತನ ತ್ರಿಸಿದಿಗಳ ಅಧಿಕಾರವನ್ನು ಅವರು ದುರಜಯೋಗ ಮಾಡಿದರು ಎಂದು ತೋರಿಸಿಕೊಟ್ಟನು.

ಆ ದಾಖಲೆಗಳನ್ನು ಮಾತನು “ನಾಮ್ಯ” ಎಂದಿರುವನು (ಮಾತ್ರ 12:1). ಆದರೆ ಅಪ್ಪಾಗಳ ನಾಮ್ಯರೂಪಂತೆ ಇರುವದಿಲ್ಲ. ತುಮದ ತ್ರಿಕಾರ ಒಂದು ನಾಮ್ಯ. ಒಂದು ಅಂಶವನ್ನು ಮಾತ ಹೊಂದಿರುತ್ತದೆ, ಆದರೆ ಇಪ್ಪಾಗಳ ಅನೇಕ ಹೋಣಕೆಗಳನ್ನು ಹೊಂದಿರುತ್ತವೆ. ಅದರಿಳ್ಳ ಅನೇಕ ವಿವರಣೆಗಳನ್ನು ನೊಂಡಬಹುದಾಗಿದೆ.¹² ತ್ರಿಯೋಂದು ಕಥೆಯಿಲ್ಲ “ಯಾವುದೇನೇ ಒಂದು ಅಧಿಕಾರ ಎಂದು” ಅದರಿಳ್ಳನ ತ್ರಿಯೋಂದು ವಿವರಗಳನ್ನು ನೊಂಡಲು ತಯಾರಿಸಬಾರದೆಂಬುದನ್ನು ಜಾಗ್ರತೆಯಿಂದ ಇರಬೇಕು.

ತ್ವಂ

“ಆದರೆ ನಿಮಗೆ ಹೇಗೆ ತೋರುತ್ತದೆ?” ಎಂದು ಕ್ರಿಸ್ತನು ಘೂರಂಜಿಸಿದನು (ಮತ್ತಾಯ 21:28ಎ). ಆತನು ಬೆಳಗೆ ಒಂದು ಪ್ರಶ್ನೆ ಕೇಳುವನು. ಅದಕ್ಕೆ ಅವರು ಉತ್ತರ ನಿಡಬೀಳು ಎಂಬ ನೂಜನೆ ನೀಡಿದ್ದನು. ಆತನು ಹೇಳಿದ ತಥೆ ಸರಳವಾಗಿತ್ತು:

ಅವನು ಮೊದಲನೆಯವನು ಬಿಂಗೆ ಬಂದು - ಮಗನೇ, ಹೋಗಿ ಈ ಹೋತ್ತು ದ್ವಾರ್ಥೇತೋಽಪದಳ್ಳ ಕೆಲವನುಂದು ಅಂದಾಗ ಅವನು - ನಾನು ಹೋಗನು ವದಿಲ್ಲವೆಂದು ಹೇಳಿದಾಗ್ನ್ಯ ತರುವಾಯ ಹಣ್ಣಾತಾಪಹಷಣ್ಯ ತೋಟಕ್ಕೆ ಹೋಗಿದ್ದನು. ಆ ಮೇಲೆ ಎರಡನೆಯವನು ಬಿಂಗೆ ಬಂದು ಅದೇ ಮಾತನ್ನು ಹೇಳಿದಾಗ ಅವನು - ಹೋಗನುತ್ತೇನಹ್ಯ ಅಂದಾಗ್ನ್ಯ ಹೋಗಲೀ ಇಲ್ಲ (ಮತ್ತಾಯ 21:28ಜ-30).¹³

ಯೇಣು ತನ್ನ ಬೈಲಿಗಳತ್ತ ನೋಡಿ¹⁴ “ಅವರಿಷ್ಟರಲ್ಲ ತಂದೆ ಜಿತ್ತುದಂತೆ ನಡೆದವನು ಯಾರು?” ಎಂದು ಕೇಳಿದನು (ಮತ್ತಾಯ 21:31ಎ). ಅವರು ಹೇಳಿದ ಉತ್ತರದಲ್ಲಿ ಅವರು ಸಿಲುಕಿಕೊಂಡರು.

ಉತ್ತರ

ಖಹಶಃ ಅವರು ಸ್ವಲ್ಪ ಹಲಹಾರವನ್ನು ಕೊಟ್ಟರು; ಅವರು ಉತ್ತರಿಸಬೇಕಾದ ತಕ್ಷೇ ಇಲ್ಲಾದೆ, “ಮೊದಲನೆಯವನು” (ಮತ್ತಾಯ 21:31ಝ) - ತಮ್ಮ ಉತ್ತರದಿಂದ ಅವರೇ ತಮ್ಮನ್ನು ತೋರಿಸಿಕೊಂಡರೆಂಬುದನ್ನು ಅವರು ಅಲಿಟ್ಲ.

ಮೊದಲನೆಯವನು “ನಾನು ಹೋಗುವದಿಲ್ಲ” ಎಂದು ಹೇಳಿದಾಗ್ನ್ಯ ಬಿಧೀಯನಾದ ಮಗನಂತೆ, ನಾಮೂನ್ಯ ಜನರು ಇರುವರಾಗಿದ್ದಾರೆ ಅದರಿಂದ ಮುಖ್ಯವಾಗಿ “ಹಾಹಿಗಳು ನುಂಕದವರು” ಎಂದು ಕರೆಯಿಸಿಕೊಂಡ ಹಲನಾಯಿರು ನೇಲಿದ್ದಾರೆ (ಮತ್ತಾಯ 9:11). ಕಳಿದು ಹೊಳೆದ ದಿನಗಳಲ್ಲ “ಈ ಹಾಹಿಗಳು” ದೇವ ಮಾರ್ಗದಳ್ಳ ನಡೆಯಲು ನಿರಾಕರಿಸಿದ್ದರು; ಅದರೆ ಅವರು ಯೋಕಹಾನ ಹಾಗೂ ಯೇಣುವಿನ ಶ್ರಂಗರಿಗಳನ್ನು ಕೇಳಿದ ನಂತರ, ಮಾನನಾಂತರ ಹಟ್ಟರು. ಇನ್ನೊಂದಿದೆ ಎರಡನೆಯ ಮಗನು “ನಾನು ಹೋಗುತ್ತೇನೆ” ಎಂದು ಹೇಳಿ ಅಭಿಧೀಯನಾದ ಅವನು ಧಾರ್ಮಿಕ ನಾಯಕರುಗಳಿಗೆ ಹೋಗಿಕೊಂಡಿದ್ದಾನೆ, ಅಂದರೆ ದೇವರಿಗೆ ಮಾಡಿದ ಸಮರ್ಪಣೆಯ ಜಳಿತವನ್ನು ಕಾಣಾಡಿಕೊಳ್ಳಿಲ್ಲ.

ಯೇಣು ಇದನ್ನು ತುಲಿತ:

ಆಗ ಯೇಣು ಅವರಿಗೆ - ಬ್ರಹ್ಮರೂ ನೂಡಿಯರೂ ನಿಮಗಿಂತ ಮೊದಲು¹⁵ ದೇವರ ರಾಜ್ಯಪನ್ನು ಸೇರುವರು ಎಂದು ನಿಮಗೆ ನೃತ್ಯವಾಗಿ ಹೇಳಿತ್ತೇನೆ. ಯೋಕಹಾನನು ಧರ್ಮಮಾರ್ಗವನ್ನು ಬೋಧಿಸುವವನಾಗಿ ನಿಷ್ಪು ಬಿಂಗೆ ಬಂದನು, ನಿಷ್ಪ ಅವನನ್ನು¹⁶ ನಂಬಿಲ್ಲ; ಬ್ರಹ್ಮರೂ ನೂಡಿಯರೂ ಅವನನ್ನು ನಂಬಿದರು; ನಿಷ್ಪ ಇದನ್ನು ನೋಡಿ ದಾಗ್ನ್ಯ ಹಣ್ಣಾತ್ಮಾಪ ಹಡಿಲ್ಲ, ಅವನನ್ನು ನಂಬಿಲ್ಲ (ಮತ್ತಾಯ 21:31ಹಿ, 32).

ಯೇಣು ತನ್ನ - ಬೈಲಿಗಳಲ್ಲಿದ್ದ ನ್ಯಾನತೆಗಳನ್ನು ಎತ್ತಿತೋರಿಸುವ ನಲುವಾಗಿ ಬಳಸಿದ ನಾಮ್ಯಗಳಿಂದ, ಘೂಯೋಗಿಕವಾದ ಅನೇಕ ಹಾರಗಳನ್ನು ಕಾಪಿಸಬಹುದು. “ಮಾನನಾಂತರ” ಎಂಬ ಹದದ ನಾಹಿಕ್ಯವನ್ನು ಗಮನಿಸಬಹುದು: (KJV ನೋಡಿ) ಗ್ರೀಕ್ ಭಾಷೆಯಲ್ಲ “ಬಿಥಾದ” ವಚನಗಳು 29ರಿಂ, NIV: “ಹಲತಾಪದ ಅನುಭವ” ವಚನ 32, “ನಾನು ಹೋಗುವದಿಲ್ಲ” ಎಂದು ಹೇಳಿದ [ಮಗನಂತೆ]ವನು ನಂತರದಳ್ಳ ತನ್ನ ಘನಸ್ಥನ್ನು ಬದಲಿಸಿದನು (ಒತ್ತಿ ಹೇಳಿದ್ದು ನನ್ನದು.) ಮನುಷ್ಯರು ಮಾನನಾಂತರ ಹಡುವಾಗ, ಹಾಹದ ತುಲಿತಾಗಿ ಬದಲಾಗುತ್ತಾರೆ. ಅವರು ದೇವರಿಗೆ “ಇಲ್ಲ” ಎಂದು ಹೇಳಿದರೂ ಆತನ

ಜಿತ್ತೆವನ್ನು ನೇರಪೆಲಿಸುತ್ತಾರೆ. ಇಬ್ಬರು ನಂಹೋಳದರರ ಈ ನಾಮ್ಯವು ಮಹತ್ವದ ನರ್ತನವನ್ನು ಬಹಿರಂಗಹಡಿಸುತ್ತದೆ.

ಸಿಜಿಎಂ “ಮಗನ ಜವಾಬ್ದಾಲ್” ಎಂಬ ತತ್ವದ ಮೇಲೆ ಆಧಾರಗೊಂಡಿದೆ: (“ನಾನು ಹೋಗುತ್ತೇನೆ”) ಖಚಿಯ ಸೇವಯಿ ಮಾತ್ರ ನಾಲುಪದಿಲ್ಲ, ತಂದೆಯು ಹೇಳಿದಂತಹಿಂನ್ನು ನಾವು ಮಾಡಬೇಕು (ನೋಡಿ ಮತ್ತಾಯ 7:21; ಲಾಕ 6:46). ಬೆಳೆಯನ್ನು ಕೊಯ್ದುವದಕ್ಕಾಗಿ ದೇವರು ಇನ್ನು ಸಹ ಕರೆಯುತ್ತಿದ್ದಾನೆ (ನೋಡಿ ಮತ್ತಾಯ 9:36). ಮನೆಯಂದ, ದೇವರ ಸೇವೆಗೆ ಹೋಗುವದಕ್ಕೆ ಮಾನಸಾಂತರದ ಅಗತ್ಯವಿದ್ದರೆ, ಮಾನಸಾಂತರಕಾಣಣ.

ಮೌಸಿಗಾರಿಕೆಯ ಶುರೂ ಒಂದು ಪಾಠ

(ಮತ್ತಾಯ 21:33-46; ಮಾರ್ಕ 12:1-12; ಲಾಕ 20:9-19)

ನಾನ್ಯಾಧ್ಯದ ಲುದ್ದಾರ ಹಾಗೂ ಸ್ವೇ ಮಹಿಮೆಗಾಗಿ ದೇವರು ನಿಂದಿದ್ದ ಅಧಿಕಾರವನ್ನು ಧಾರ್ಮಿಕ ನಾಯಕರುಗಳು ದುರುಪಯೋಗ ಮಾಡಿದ್ದರು ಎಂಬುದಕ್ಕೆ ಯೀಸು ಒಂದು ನಾಮ್ಯವನ್ನು ಹೇಳಿದನು. ನಾಮ್ಯದ ಮೂಲಕ ಅವರಿಳ್ಳ ಆತನಿನ್ನ ಕೊಲ್ಲುವ ಕ್ಷಾರತೆಯನ್ನು ಬಹಿರಂಗಹಡಿಸಿದನು.

ತತ್ತ್ವ

ಆತನು ಅವಲಿಗೆ¹⁷ ಒಂದು ನಾಮ್ಯವನ್ನು ಹೇಳಿ (ಲಾಕ 20:9ವ). “ಒಬ್ಬ ಮನುಷ್ಯನು ಒಂದು ದ್ರಾಕ್ಷೆಯ ತೊಳಪವನ್ನು ಮಾಡಿ ಅದನ್ನು ಒಕ್ಕಾಗಲಿಗೆ ವಾರಕ್ಕೆ ಕೊಟ್ಟಿ ಬೇರೊಂದು ದೇಶಕ್ಕೆ ಹೋದನು” (ಮತ್ತಾಯ 21:33ವ) ಆ ದಿನದಲ್ಲಿದ್ದ ಪದ್ಧತಿಯನ್ನು ನಾಮ್ಯವು ತುಳಸುತ್ತದೆ: “ಅದರ ಸುತ್ತಲೂ ಬೇಳಯನ್ನು ಹಾಕಿದನು” ಒಂದೆಯಿಲ್ಲ, ಎರಡು ಗುಂಡಿಗಳನ್ನು ಮಾಡಿ ದ್ರಾಕ್ಷೆಯ ತೊಳಪಳನ್ನು ಮಾಡುತ್ತಿದ್ದರು. ಮೇಲನ ತೊಳ್ಳಿಯಿಲ್ಲ ದ್ರಾಕ್ಷೆಯನ್ನು ತುಳಯಿತ್ತಿದ್ದರು, ನಂತರ ಅದರ ರಸವು ಎರಡನೆಯ ತೊಳ್ಳಿಯಿಲ್ಲ ಹಲಿದು ಬರುತ್ತಿತ್ತು. ಆ ತೊಳಪವನ್ನು ಕಾಣಾಡಲು ಒಂದು ಗೋಳಿರವನ್ನು ತಟ್ಟಿರುತ್ತಿದ್ದರು. ಈ ವಿವರಣೆಗಳಲ್ಲ “ಯಾವುದೇ ಆಂತರಾದ ಅಥವಾದ ಅಥವಾಗಳನ್ನಿಂದಿಲ್ಲ.”¹⁸

ನಂತರ ತೊಳಪದ ಯಜಮಾನನು ಒಕ್ಕಾಗಲಿಗೆ ವಾರಕ್ಕೆ ಕೊಟ್ಟಿ ಬೇರೆ ದೇಶಕ್ಕೆ ಹೋದನು (ಮತ್ತಾಯ 21:3ಭ). ಅಂದಿನ ದಿನಗಳಲ್ಲ ಯಾರೂ ಸಹ ತಮ್ಮ ಸ್ವತ್ವಾಗಿ ಇನ್ನು ಸುಮುನೆ ಜಬ್ಬಿ ಹೋಗುತ್ತಿರಲ್ಲ. ವಾರಸುದಾರಲಿಂದ ತಮಗೆ ಹಾಲು ಬರಬೇಕೆಂಬ ಒಪ್ಪಂದವನ್ನು ಮಾಡಿಕೊಂಡು ಹೋಗುತ್ತಿದ್ದರು: ಹಣ್ಣಿನಲ್ಲ ಹಾಲು ಅವಸಿಗೆ ಸೇರಬೇಕಿತ್ತು (ಮಾರ್ಕ 12:2). ಹಾಲುಗಾರರು ಲೋಕಾದಿತಪಿಗಳಿಗೆ ಹೋಳಿಕೆಯಾಗಿದ್ದಾರೆ ದೇವರ ನಾನ್ಯಾದ ವಿಜಾರದಲ್ಲ ಅವರು ನಡಕೊಂಡ ವಿಧಿದ ಕುಲತು ಹೊಳೆಯಾಗಿ ದ್ವಾರೆ. ಲಾಕನ ಪ್ರಕಾರ ಆ ಯಜಮಾನನು “ದೂರದೇಶಕ್ಕೆ ಹೋದನು” (ಲಾಕ 20:9; ಒತ್ತಿ ಹೇಳಿದ್ದ ನನ್ನದು). ನೇಮಕಗೊಂಡ ನಾಯಕರುಗಳು “ಇನ್ನಾಯೇನು”¹⁹ ಜವಾಬ್ದಾಲಿ ಹೊಂದಿದ್ದರು.

ಥಲಕಾಲ ಬಂದಾಗ ಯಜಮಾನನು (ಮತ್ತಾಯ 21:34ವ) ...

... ಥಲಕಾಲ ಬಂದಾಗ ದ್ರಾಕ್ಷೆಯ ತೊಳಪದ ಹಣ್ಣಿನ ಹಾಲನ್ನು ಆ ಒಕ್ಕಾಗಲಿಂದ ತೆಗೆದುಹೊಂಡು ಬರುವದಕ್ಕಾಗಿ ಒಬ್ಬ ಆಳನ್ನು ಅವರ ಬಣಗೆ ಕಳುಹಿಸಿದನು. ಅವನು ಅವನನ್ನು ಹಿಡುಹೊಂಡು ಹೊಡೆದು ಬಿಗ್ಗೆ ಕಳುಹಿಸಿಬಿಸ್ತಾರು.²⁰ ಆ ಧರೆಯು ತಿಳಿ ಮತ್ತೊಳ್ಳು ಆಳನ್ನು ಅವರ ಬಣಗೆ ಕಳುಹಿಸಲು ಅವನನ್ನು ಅವರ ತಲೆತಲೆಯ ಮೇಲೆ ಹೊಡೆದು ಅಪಮಾನ ಪಡಿಸಿದರು. ಆ ಮೇಲೆ ಇನ್ನೊಳ್ಳಿನನ್ನು ಕಳುಹಿಸಲು ಅವನನ್ನು ಹೊಂದುಹಾಕಿದರು. ಇನ್ನೂ ಅನೇಕರನ್ನು ಕಳುಹಿಸಿದನು (ಮಾರ್ಕ 12:2-5).

ಅಳುಗರ್ಜಿತಾಂದಿಗೆ ಅವರು ನಡಕೊಂಡ ಲೀಟಿಯ ದೇವರ ತ್ರಿಪಾದಿಗಳಿಗೆ ಜನರು ಸೀಡಿದ ಹಿಂಸೆಗಳಿಗೆ ಹೋಲಿಸುತ್ತಿದ್ದರಿಂದ. ಅವರಿಗೆ ಇನ್ನಾಗಿದಿಂದ ಹಾಗೂ ಯೆಹೋದ್ಯರ ನಾಯಕರುಗಳಿಂದಲೇ ಹಿಂಸೆಯಂಬಾಳುತ್ತ (ನೀಕೆಬುಂಧ 9:26; ಯೆರೆಬುಂಧ 7:25, 26; ಮತ್ತಾಯ 23:34; ಅಪ್ಪೋನ್ತುಲರ ಕೃತ್ಯೇರಿಂದ 7:52; ಇಜ್ರಾಯ 11:36-38).

ಬೆಂಸರಗೊಂಡ ಯಜಮಾನನು “ನಾನೇನು ಮಾಡಲಾ?” (ಲಾಕ 20:13ಎ). “ಅವನ ಬಣ ಅವನ ಮುದ್ದು ಮಂಗಿಸಿದ್ದನು” (ಪೂರ್ವ 12:6ಎ). ಲಂಡಿತವಾಗಿ ಅವರು ಅವನನ್ನು ಗೊರಬಿನುವರು ಎಂದು ತಿಜಿದ್ದಿದ್ದನು (ಪೂರ್ವ 12:6ಜ). ಅವರು ಅವನನ್ನು ವಿನ್ನ ಮಾಡುವುದಿಲ್ಲ ಎಂದು ತಿಜಿದನು. “ಅವನನ್ನು ಅವರ ಬಣಿಗೆ ಕಷ್ಟಹಿಸಿದನು” (ಪೂರ್ವ 12:6ಸಿ). “ಮುದ್ದು ಮಗನು” ಅಂದರೆ ಕ್ರಿಸ್ತಸಿಗೆ ಹೋಆತಕೆಯಾದವನು (ಮತ್ತಾಯ 17:5; ಲಾಕ 3:22).

“ಆ ಒಕ್ಕೆಗಳ ಅವನ ಮಗನನ್ನು ಕಂಡು ಇವನೇ ಭಾದ್ಯಸ್ಥನು, ಬಸ್ತಿ ಇವನನ್ನು ಕೊಂಡು ಹಾಕೊಂಡ ಅಂದರು” (ಮತ್ತಾಯ 21:3ಈ). ಇದು ಬಿಜಿತ್ವಾದ ವ್ಯಾಖ್ಯಾವಾಗಿದೆ: ಈ ಆದರೆ ಕೆಲವು ಹಂಡಿತರ ತ್ರಿಪಾರ, “ಯೆಹೋದ್ಯರ ನಿಯಮದ ತ್ರಿಪಾರ ದಿಕ್ಕು ದೇನೆ ಇಲ್ಲದ ಬಂದು ಜಾಗರನ್ನು ‘ಬಡಯಿಸಿಲ್ಲದವನು’ ಎಂದು ಸಿಫರಿಸಿ, ಯಾರಾದರೂ ಅದನ್ನು ಹಡೆಯಿಬಹುದಿತ್ತು.”²¹ ಅದು ಅವರದೇ ಎಂದು ತಿಜಿಯವರಿಗೆ ಅದನ್ನು ಅವರು ಅನುಭಬಿಸಬಹುದಿತ್ತು. ಅದೇ ಲೀಟಿಯಿಲ್ಲ ಅವರು ತಾಪುಗಳು ದೇವರ ತ್ರಾಸಿದಿಗಳು ಎಂದು ಅಲಿಯದೇ, ತಾವೇ ಇನ್ನಾಯೇಲ್ಲ ದೇಶಕ್ಕೆ ಯಜಮಾನರು ಎಂದು ಭಾಬಿಸಿಕೊಂಡರು.

ನಾಮ್ಯದಲ್ಲಿರುವ ಹಾಲುದಾರರು, ಕೊಲ್ಲುವ ಯೋಜನೆಯನ್ನು ಹಾಕಿಕೊಂಡರು. ಅವರು ಅವನನ್ನು ಹಿಡಿದು ದಾಕ್ಕೇತೋಣದಿಂದ ಹೊರಕ್ಕೆ ದೊಜ್ಜೆ ಕೊಂಡು ಹಾಕಿದರು (ಮತ್ತಾಯ 21:3ಉ). ಇನ್ನು ಕೆಲವೇ ದಿವಸಗಳ್ಲ, ಯೇಸುವನ್ನು ಅವರು ಯೆರೂಳಿನಲ್ಲಿಬಿಸಿದ ಹೊರಕ್ಕೆ ತೆಗೆದುಕೊಂಡು ಹೊಗಿ ಶಿಲುಬೆಗೆ ಹಾಕುವವಲಿದ್ದರು (ನೀಳಿಕ ಇಜ್ರಾಯ 13:12).

ಯೇಸು ಈ ಇನ್ನೊಂದು ತ್ರಷ್ಟೆ ಕೆಳಲು ಸಿದ್ಧನಾದನು. ಹಾಗಾದರೆ ದಾಕ್ಕೇತೋಣದ ಧಳಿಯ ಬಂದಾಗ ಆ ಒಕ್ಕೆಗಳಿಗೆ ವಿನು ಮಾಡುವನು? ಅಂದನು (ಮತ್ತಾಯ 21:40).

ಉತ್ತರ

ಇದು ಉತ್ತರ ನಿಂದಬಹುದಾದ ಸರಳ ತ್ರಷ್ಟೆಯಾಗಿದೆ.²² ಅವರು ಆತನಿಗೆ, “ಆ ಕೆಡುಕರನ್ನು ಕ್ರಾಂತಿಕಾರಿ ಸಂಹಳಿಸಿ ಕಾಲ ಕಾಲಕ್ಕೆ ಹಣ್ಣಿಗಳನ್ನು ತನಗೆ ನಲ್ಲಿನುವಂಥ ಬೀರೆ ಒಕ್ಕೆಗಳಿಗೆ ತನ್ನ ತೋಣವನ್ನು ವಾರಕ್ಕೆ ಕೊಡುವನು ಎಂದು ಹೇಳಿದ್ದರು” (ಮತ್ತಾಯ 21:41).

ಅವರ ತ್ರಿತ್ಯಾಯಿಯಿಲ್ಲ ಅಡಗಿರುವ ಸರ್ವವನ್ನು ಕ್ರಿಸ್ತನು ಹೋಲಿಸಿದನು: “ದೇವರ ರಾಜ್ಯವು ನಿಖ್ಯಾತ ತೆಗೆಯಲ್ಲಿಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು” (ಮತ್ತಾಯ 21:43). ಪಜನ 41ರ “ಬೀರೆಯವರು” ಅಂದರೆ ಅನ್ಯರು. ಯೆಹೋದ್ಯರ ನುವಾತೆಯನ್ನು ತಿರಸ್ತುಹಿಸಿದಾಗ, ದೇವರ ಸೇವಕರುಗಳ ಅನ್ಯರ ಕಡೆಗೆ ತಿರಿಕೆಂಡರು (ಅಪ್ಪೋನ್ತುಲರ ಕೃತ್ಯೇರಿಂದ 13:46; 18:6). ಆತನನ್ನು ಕೆಳಿತ್ತಿದ್ದವರು ತ್ರಾಣ ಅಥವಾ ಅನ್ಯರ ಅಲಿಯದಾದರೂ, ಅವರ ದೇಶದ ಕುಲಿತ ಅಥಾತಕರ ಸಂಗತಿಯನ್ನು ಮಾತ್ರ ಪ್ರಹಿಸಿಕೊಂಡರು. ಅವರು “ಹಾಗಾಗು” ಬಾರದು ಎಂದು ಕೂಗಿದರು (ಲಾಕ 20:16).²⁴

ದೇವರು ನಿಖ್ಯಾತ “ಸೇವಕರೇ, ಯೆಹೋದ್ಯ ನಾಯಕರು ಆತನ ಮಗನನ್ನು ಕೊಲ್ಲಲು ಮುಂದಾದದ್ದು ದುಲದ ಸಂಗತಿಯಲ್ಲವೇ. ಕೀರತನೆ 118 ಲಂದ ಅದನ್ನು ದುಷ್ಪಿರಾತ ಹಡಿಸಿದನು: “ಮನ ಕಷ್ಟವಾದ ಬೀಡವೆಂದು ಜಣ್ಣಕಲ್ಲೇ ಮುಖ್ಯವಾದ ಮಾಲೆಗಳ್ಳಾಯಾತು” (ಮತ್ತಾಯ 21:42ಎ). ಮೇಸ್ಸಿಯನು ರಾಜಮನೆತನದ ವ್ಯಕ್ತಿ ಎಂದು ಯೆಹೋದ್ಯ ಬೋಧಕರು

ಹಾಗೂ ನಾಯಕರು ತೆಜದಿದ್ದರು. ಯೇಸು ಈ ಲೋಕಕ್ಕೆ ಬಂದಾಗೆ, ಅತನು ಅವರು “ಬಯಸಿದಂಥ ಮುಸ್ಲಿಯನಾಗಿರಿಲ್ಲ.” ಆದ್ದರಿಂದ ಅವರು ಅತನನ್ನು ತಿರಸ್ತುತ್ತಿದ್ದರು. ಬ್ರಹ್ಮಾ ಜಲದವರು ತಮುಖವಾದ ಕಲ್ಲನ್ನು ಸಿರಾಕಲಸಿ, ಉಳಿದ ಕಟ್ಟಡವನ್ನು ತಟ್ಟಿದ್ದರು ಎಂಬದೇ ನಾಮ್ಯದ ತಾತ್ಯಯಾಗಿದೆ (ದೇವರ ರಾಜ್ಯ).²⁵

“ಆ ಮೂಲೆ ಕಲ್ಲನ್ನು” ತಿರಸ್ತುತ್ತಿದ್ದರೆ ಗತಿ ಏನು? ಕ್ರಿಸ್ತನು ಉತ್ತರಿಸಿ: “ಈ ಕಲ್ಲನ ಮೇಲೆ ಜಳಿಪವನು ತಂಡು ತಂಡಾಗವನು; ಇದು ಯಾರ ಮೇಲೆ ಜಳಿವದೋ ಅವನನ್ನು ಹುಡಿ ಹುಡಿಮಾಡುವದ್ದು” (ಮತ್ತಾಯ 21:44). ಕಲ್ಲನಿಂದ ಹೊಡೆಯಲ್ಪಟ್ಟ ಮುಡಿಕೆಯಂತೆ, ಜಳಿತ್ತಿರುವ ಕಲ್ಲಮ ಕೆಳಗೆ ಜಿಜ್ಞ ಹೊಳೆಯವಂಥ ವೃತ್ತಿಯಂತೆ, ಕ್ರಿಸ್ತನನ್ನು ಸಿರಾಕಲನುವವನು ನಾಶವಾಗುವದು.²⁶

ಕೆಲವು ನಾಲ ಯೇಸುವಿನ ಸ್ತೇಲಿತರುಗಳ ನಕ ಈ ನಾಮ್ಯವನ್ನು ಗ್ರಹಿಸಲಾಗಿ (ಲೂಕ 8:9), ಅದರೆ ಈಗ ಅತನ ವೈಲಗಳ ನಕ ಇದನ್ನು ಸ್ವಷ್ಟವಾಗಿ ಅಲತುಕೊಂಡರು: ಮಹಾ ಯಾಜಕರೂ, ಘರಿನಾಯರೂ ಅತನ ನಾಮ್ಯಗಳನ್ನು ಕೇಳಿ ತಮ್ಮನೆಡ್ಡ ಕುಲತು ಮಾತಾಡುತ್ತಾನೆ ಎಂದು ತಿಳಿಕೊಂಡರು (ಮತ್ತಾಯ 21:45). ಅದರ ವಿವರಣೆಯನ್ನೆಲ್ಲ ಅವರು ಅಲಿಯದಾದರೂ, ಆ ನಾಮ್ಯವನ್ನು ಅವಲಿಗಾಗಿಯೇ ಹೇಳಿದನು ಎಂದು ತೆಜಿದ್ದರು. ಅವರು ಅಧಿಕ ಕೊಳಗೊಂಡವರಾಗಿ, ಅತನನ್ನು ಹಿಡಿಯವದಕ್ಕೆ ನಂದಭರ ನೋಡಿದರು. (ಲೂಕ 20:19ಎ). “ಅದರೆ ಜನರು²⁷ ಅತನನ್ನು ತಿರಾದಿಯೆಂದು ಎಚೆಸಿದ್ದಲಂದ ಅವಲಿಗೆ ಭಯಹೆಚ್ಚಿರು” (ಮತ್ತಾಯ 21:46).

ಮೆಷ್ಟಿಗೆ ಹಾಗೂ ಸಿದ್ಧತಯ ಕುರಿತಾಡ ಒಂದು ಹಾತ (ಮತ್ತಾಯ 22:1-14)

ನಂತರ ಯೇಸು ಮಾರನೆಯ ನಾಮ್ಯವನ್ನು ಹೇಳಿದನು; ಅರನನ ಮಗನ ವಿವಾಹದ ಜೀತಣ. ಹಲವಾರು ದಿನಗಳ ಹಿಂದೆ ಯೇಸು ಹೇಳಿದ್ದ ಮಹಾಭಿಜಾಜನದ ನಾಮ್ಯಕ್ಕೆ ಇದು ಹೊಳಣಕೆಯಾಗಿದೆ (ಲೂಕ 14:16-24). ಅದರೆ ಕೆಲವು ವೃತ್ತಾಂಗಾಗಿಯೇ ದೇವರ ರಾಜ್ಯದ ಅಂಗರಳಾಗುವದನ್ನು ಸಿರಾಕಲಸಿದ ಕುಲತು ಹಿಂದಿನ ನಾಮ್ಯವನ್ನು ಹೇಳಲಾಗಿದೆ.²⁸ ಯೆಹೂದ್ಯರ ಕೆಟ್ಟತನ ಹಾಗೂ ಮಹಾ ಅಧಿಕಾರದ ನಿಖಿತ ಉಂಬಾಗಬಹುದಾದ ಕೆಟ್ಟ ಪರಿಣಾಮಗಳ ಕುಲತು ಈ ನಾಮ್ಯವನ್ನು ಹೇಳಲಾಗಿದೆ. ಅದರಿಳ್ಳ ಎರಡು ನಾಮ್ಯಗಳಿವೆ. ಹೊದಲನೆಯದು ಅತನ ವೈಲಗಳ, ಹಾಗೂ ಎರಡನೆಯದು ಅತನ ಅನುಯಾಯಿಗಳ ಕುಲತಾಗಿದೆ.

ಮೆಷ್ಟಿಗೆಯ ಕುರಿತ ಒಂದು ಹಾತ

ನಾಮ್ಯದ ಚೊದಲ ಭಾಗದಲ್ಲಿ, “ಅರನನು ತನ್ನ ಮಗನಿಗಾಗಿ ಒಂದು ವಿವಾಹದ ಜೀತಣವನ್ನು” ನಿಂಡಿದನು (ಮತ್ತಾಯ 22:2). ಅರನನು ದೇವರಾಗಿದ್ದರೆ, ಮಗನು ಯೇಸುವಾಗಿದ್ದಾನೆ. ವಿವಾಹದ ಜೀತಣವು ಮುಸ್ಲಿಯನ ರಾಜ್ಯದ ಅಶೀವಾದದರ್ಶಾಗಿಯೇ.²⁹ ಜೀತಣವು ಸಿದ್ಧವಾಗಿರಲಾಗಿ ಮದುವೆಗೆ ಹೇಳಿಸಿಕೊಂಡವರನ್ನು ಕರೆಯವದಕ್ಕೆ ತನ್ನ ಅಳುಗಳನ್ನು ಅರನನು ಕಳುಹಿಸಿದನು (ಪಜನಗಳ 3, 4). ಕರೆಯಿಸಿಕೊಂಡವರು ಅಂದರೆ, ಅವರು ಯೆಹೂದ್ಯ ಧಾರ್ಮಿಕ ನಾಯಕರಿಗೆ ಹೊಳಣಕೆಯಾಗಿದ್ದಾರೆ. ಕೆಲವು ಜನ ಅತಿಧಿಗಳ ಶಿಕ್ಷಣದಿಂದ ಅ ಕರೆಯನ್ನು ನಿಲಂಜಿಸಿದರು. ಇನ್ನು ಕೆಲವರು ಅವನ ಅಳುಗಳನ್ನು ಹಿಡಿದು ಬೈದು ಕೊಂಡುಹಾಕಿದರು (ಪಜನಗಳ 3, 5, 6). ದ್ವಾರ್ಕೆ ತೊಳಿಯದ ಕೆಟ್ಟ ಅಳುಗಳಂತೆಯೇ, ಯೆಹೂದ್ಯ ನಾಯಕರುಗಳನ್ನು ದೇವರ ಸಂದೇಶಕರನ್ನು ಹಾಗೂ ತ್ವಾದಿಗಳನ್ನು ಸಡೆಸಿಕೊಂಡಿದ್ದರು.

ನಾಯಕರು ಅವರ ತ್ವತ್ತಿಯಿಯನ್ನು ಅರನನು ನೋಡಿ ಕೋಪಗೊಂಡನು. “ನಂತರ ತನ್ನ ದಂಡಗಳನ್ನು ಕಳುಹಿಸಿ ಆ ಕೊಲೆಗಾರರನ್ನು ನಾಶಮಾಡಿ ಅವರ ಹಟ್ಟಣವನ್ನು ಸುಷ್ಪಣಿಜಣಿಸು” (ಪಜನ 7). ಈ ವ್ಯಾಖ್ಯಾನದಲ್ಲಿ ಕೀ.ಇ. 70ರ ಯೆರಾನಲೇಖನ ನಾಶನದ ನೊಜನೆ ಇದೆ ಎಂಬ ಹಂಡಿತರುಗಳ ಅಭಿಷ್ಯಾಯವಾಗಿದೆ.³⁰ ಏರಡು ಹಾರುಗಳ ನಂತರ ಮತ್ತಾಯ 24ರ ವಿಜಾರವನ್ನು ವಿವಲನಲಾಗುವದು. ಆದ್ದರಿಂದ ಕ್ರಿಸ್ತನು ಯೆರಾನಲೇಖನನ್ನು ಕುಲಿತು, “ನನ್ನ ಅಥವಾ ನನ್ನ ಹಟ್ಟಣ” ಎನ್ನದೇ, ಅವರ ಹಟ್ಟಣ ಎಂದಿರುವನು ಎಂಬುದು ಹಂಡಿತರ ವಿವರಣೆಯಾಗಿದೆ. ದೇವ ಜನಾಗಂಪಾದ ಇಷ್ಠಾಯೇಲರು, ಯೇಣುವನ್ನು ತಿರಸ್ತುಲಿಸಿದ್ದಲಿಂದ (ಯೋಹಾನ 1:11), ಅವರು ದೇವಲಿಂದ ಆಲಿನಲ್ಲಿಷ್ಟವರು ಎಂದು ತಿರಸ್ತುಲಿನಲ್ಲಿಷ್ಟು (ರೋಮಾಪುರ 2:28, 29; 10:12; ಗಳಾತ್ 3:28; ಪ್ರಕಟನೆ 2:9; 3:9) ಮತ್ತು ಯೆರಾನಲೇಖನ ನಹ ತಿರಸ್ತುಲಿನಲ್ಲಿಷ್ಟಿತು.

ಆಗ ಅರನನು ತನ್ನ ಅಳಗಳಿಗೆ “ವಲ್ಲ ನ್ಹಿಗಳಿಗೆ ಹೋಗಿ ಕಂಡವರನ್ನೇಲ್ಲ ಮದುವೆ ಉಂಟಕ್ಕೆ ಕರೆಯಿಲ ಅಂದನು” (ಮತ್ತಾಯ 22:8, 9). ಹೀಗೆ ಮನೆ ತುಂಬ ಉಂಟಕ್ಕೆ ಕೂಡಿರು (ಪಜನ 10). ಅಲ್ಲ “ಕೆಷ್ಟುವರು ಮತ್ತು ಒಳ್ಳೆಯವರು” ಎಂದಿರುವ ಗುಂಹಿನಲ್ಲಿ “ನುಂಕದವರೂ ಹಾಗೂ ಹಾಹಿಗಳು” ಒಳಗೊಂಡಿದ್ದರು (ಮತ್ತಾಯ 9:11), ಅವರು ಸಂತೋಷದಿಂದ ಕೇಳಿದರು (ಮಾರ್ಕ 12:37; KJV). ಅವರು ಅನ್ಯರೂ ಇರಬಹುದು (ಮತ್ತಾಯ 21:43). ಯೆಹೋದ್ಯರು ಆತನನ್ನು ತಿರಸ್ತುಲಿಸಿದ್ದಲಿಂದ, ಆತನು ಆ ಯೆಹೋದ್ಯರನ್ನು ತಿರಸ್ತುಲಿಸಿ, ಆತನನ್ನು ಅಂಗೀಕರಿಸಿದ “ನಾಥರಳಿ” ಜನರನ್ನು ಆತನು ಅಂಗೀಕರಿಸಿದನೆಂದು ಯೇಣು ಇನ್ನೊಂದು ನಾಲ ತೋಲಿಸಿದನು.

ಸಿದ್ಧಾರ್ಥ ವಿಜಾರದ ಒಂದು ಪಾಠ

ನಾಮ್ಯಾದ ಎರಡನೆಯ ಭಾಗದಲ್ಲಿ, ಅರನನು ಕೂಡವರನ್ನು ನೋಡುವದಕ್ಕೆ ಒಳಕ್ಕೆ ಬರಲಾಗಿ, ಒಬ್ಬನು ಮದುವೆ ಬಳ್ಳಿಯನ್ನು ಹಾಕದವನು ಇದನ್ನು (ಪಜನ 11). ಅವನನ್ನು ಒತ್ತಾಯ ಪ್ರಾರ್ಥಕವಾಗಿ ತಳ್ಳುಲ್ಲಿಷ್ಟನು (ಪಜನಗಳ 12, 13). ಈ ಭಾಗವು ಅನೇಕಲಿಗೆ ಗೊಂದಲ ಉಂಟುಮಾಡುತ್ತದೆ. ಅವನು ಒಳ್ಳೆಯ ಬಳ್ಳಿಯನ್ನು ಧರಿಸದೆ ಇದ್ದದಲಿಂದ, ಅವನನ್ನು ತಿರಸ್ತುಲಿಸಿದ್ದು ನಾಯಿ ನಮ್ಮುತ್ತವಲ್ಲ ಎಂಬುದು ಕೆಲವರ ಅಭಿಷ್ಯಾಯವಾಗಿದೆ. “ಯೇಣುವಿನ ಕಲಿಂಗಾದ ನುಡಿಗಳು” ಎಂಬ ಪ್ರತ್ಯಾಕರಣಿ *The Hard Sayings of Jesus* ಬ್ರಾಹ್ಮಾರವರು ಮತ್ತಾಯ 22:11-14ನ್ನು ನೆಲಿಸಿದ್ದಾರೆ.³¹ ನಾಮಗೆ ಆ ಪರಿಸ್ಥಿತಿಯ ಪ್ರಾರಂಭ ಅಲಿವಿರುವದಿಲ್ಲ. ಎಂದು ಬ್ರಾಹ್ಮಾರವರು ತಿಜಸಿದ್ದಾರೆ. ಆದರೆ, “ಅವನು ನಲಿಯಾಗಿ ಧರಿಸದೆ ಇರಬಹುದಾ? ಅವನನ್ನು ಈ ಕುಲಿತು ಪ್ರತ್ಯಿಸಿದಾಗ, ಅವನಿಂದ ಉತ್ತರಬಿರಾಗಲ್ಲ.”³²

ಆಗಿನ ಹಾಗೂ ಕರಿನ ಕಾಲದ ಯೇಣುವಿನ ಕೇಳುಗಳಿಗೆ - ಹತ್ತಿಂದರೆ, ದೇವರ ಅಶಿವಾದದಗಳನ್ನು ಆತನ ನಿಯಮದ ಪ್ರಕಾರ ಹಡೆಯಬಹುದೇ ಹೋರತು ನಮ್ಮೆ ಪ್ರಕಾರವಲ್ಲ. ಯೇಣು ಇಲ್ಲ, “ಹೀಗೆ ಕರೆಯಲ್ಲಿಷ್ಟವರು ಬಹು ಜನ, ಆಯಲ್ಲಿಷ್ಟವರು ಸ್ವಲ್ಪ ಜನ ಅಂದರು” (ಪಜನ 14). ಮದುವೆಯ ಜೀತಣದ ಅಮಂತ್ರಣಕ್ಕು ಅದರ ಉಂಟವನ್ನು ಅನಂದಿಸುವದಕ್ಕೂ ದಾಡ್ಡ ವ್ಯತ್ಯಾಸನಿದೆ. ದೇವರ ಜಿತ್ತುವನ್ನು ನೆರವೆಲನುವ ಮಾಲಕ ನಾವುಗಳ ಸಿದ್ಧರಾಗಬೇಕು (ನೋಡಿ ಇಜ್ಯಾಯ 5:9; 2 ತಿಂಹಾರ್ 2:21).

ಕರ್ತಾಷ್ಟ ಕುರಿತ ಒಂದು ಪಾಠ

(ಮತ್ತಾಯ 22:15-22; ಮಾರ್ಕ 12:13-17; ಬಾಕ 20:20-26)

ಯೇಣು ಹೇಳಿದ ಈ ಮಾರು ನಾಮ್ಯಾಗಳ ನಿಖಿತ ಆತನ ಚೈಲಿಗಳ ಕೋಪಗೊಂಡು, ಆತನನ್ನು ನಾಶಮಾಡಲು ಅಣಿಯಾದರು. ಕರಿನ ನಾವು ಮಂದಿನ ಕಂತಕ್ಕ ಹೋಗಿ,

ఆంతనన్న తష్టినల్ల సిలుకినలు, అవరు సిద్ధమాడిద తుశ్చిగం బగ్గ ఆలోచిసోణ.

తుశ్చి

పొదలనేయ తుశ్చియన్న ఫలనాయరు కేళిదరు. మత్తుయన తుకార, “ఆగ్గే ఫలనాయరు హొరచు ఆంతనన్న మాతినల్ల కేగే సిక్కిసువ ఎందు కూడి ఆలోచిసి తోందరు” (మత్తుయ 22:15; మాక్ 12:13). లూకస్ తుకార, “సితివంతరంతే నఱసుత్తిరువ గూఢజారిన్న ఆంతన చూతినల్ల ఏనున్నదరూ కిడియువదకై కటుఖిసిదరు” (లూక్ 20:20).³³

అవర యోజనేయ తుకార, “ఫలనాయరు తమ్మ శిష్యురన్న కటుఖిసిదరు” (మత్తుయ 22:16వ). అవర అవర అనుయాయిగాగిరబుము,³⁴ అవరన్న³⁵ తమ్మ బోణించేగాంద పశగిసిరబుము.

ముందిన మాతు ఆళ్ళయివాగిది: “అవరన్న హేరోదియర సంగడ కటుఖిసిదరు” (మత్తుయ 22:16జ). ఫలనాయరు హేరోదియరన్న ద్వేషిసిదరు, యాకందరే, అవరు హేరోదియర ఆశువ కశ్చన్న ఒప్పికోండ్రిద్దరు. ఇదలంద రోమాయర ఆడిజితవన్న బలపడిసిదరు, ఇదలంద రోమాయరు హేరోది యర ఆళ్లుకేగే మూలరాగిదరు.³⁶ ఫలనాయరు యీసువన్న ద్వేషిసిద కారణ ఆంతనన్న తోందరెయల్ల సిలుకినువ నలువాగి యార సంగడ బేకాదరూ నంధానవాగుత్తిద్దరు.³⁷ హేరోద్వర కాగూ ఫలనాయర సంధానద కులతు చుండే స్వచ్ఛాగుత్తదే.

యుపత్తర యీసువన్న సేలిదాగ, తీస్తను ఆంతన రక్కతనన్న ఇతసువచనెంబ నంజకెటింద అవరు అతి త్రింపన్న³⁸ మాడలు శూరంభిసిదరు: “గురువే, సిఎను సత్కయంతను, దేవర మాగెవన్న సత్కయాగి బోణిసువచను, యాలగూ హేదరచను; సిఎను జనర మువదిజ్ఞగే మాతాడువచనల్ల ఎందు బల్లేను” (మత్తుయ 22:16సి). మత్తే అవరు “సినగే కేగే తోఱుత్కదే నమగే కేఱు అందరు” (మత్తుయ 22:17వ), తీస్తను మంజే కేళిద మాతగినన్న తుపిద్విసిసిదరు (మత్తుయ 21:28వ). అవరు బజసిద త్రపియోంద భాషా త్రయోగపు తీస్తను ఉత్తరిసువచనంతే ఇద్దపు .

అవరు తమ్మ బలేగినన్న జీవలు సిద్ధవాదరు. “క్షేమరనిగే³⁹ తెలగే కేడుపుదు నలయో నలయిల్లప్పోా?” ఎందు అవరు తేళిజదరు. త్రపి వషణపు యికూద్యరు రోమాయలిగే బక్షచ్ఛ తెలగెయన్న సిఎడబేఇిత్తు (మత్తుయ 22:17జ). ఈ సుంకద విధియన్న యికూద్యరు ద్వేషిసిద్దరు,⁴⁰ అదన్న అవరు బియోధిసిద్దరు. ఇంగ్లీషాన “ప్రోలో” ఎంబ హదపు బజియ ఆంగ్ల భాషయల్ల “తలే” ఎందు అథి కేడుపుదు. అందరే త్రముల తెలగే. ఒందు స్థాచల్ల నెలసిరువ జనరు సిఎడువ ఒణ్ణన తెలగే.⁴¹ 14-65 చషణ బజగిన జనరు ఒందు “దినాల”యన్న సిఎడబేఇిత్తు,⁴²

ఈ హిందె యీసు హిలసభేయవలగే కేళిద తుశ్చియంద అవరు తల్లిణగోండిద్దరు. ఫలనాయరు నక అదే బిధవాద శ్చాయయన్న బజసిద్దరు. కేగేను తీస్తను తెలగే తులతాద యాపుదే లుత్తురవన్న సిఎడ్డరూ ఆంతను సమస్యయ నుజయల్ల సిక్కికోశ్చవను ఎందు భాబిసిద్దరు. ఆంతను తెలగే “సిఎబేకు” ఎందిద్దరే యీసు జనర బియోధి ఎందు హేళ జనరు దంగె వీళబహుదిత్తు. “అగత్యవిల్ల” ఎందు హేళద్దరే, హేరోద్వర ఈ వరదియన్న రోమాయర అధికాలగిగే ప్రజసి, అవరు ఈతనన్న హగే మాడువ తుమేయవిత్తు,⁴³ ఒందు లుత్తురపు జనలగే బియోధి

ಮಾಡಿದರೆ ಮತ್ತೊಂದು ಅತನನು ದೇಶದ ವಿರೋಧಿ ಎಂದು ಸಿರ್ಜಹಿಸುತ್ತಿತ್ತು.

ಉತ್ತರ

ಒಂದು ಚೇಳಿ ಆ ತ್ವರೀಯನ್ನು ನನಗೆ ಕೇಳಿದ್ದರೆ, ನಾನು ಗೊಂದಲಕ್ಕೆ ಒಂದಿಗಾಗಿ ಹಿಂದೆ ನಭೀಯ ನದಸ್ಯನು ಹೇಳಿದಂತೆ “ನಾನು ಅಲಯಿನು” ಎಂದು ಹೇಳಿತ್ತಿದ್ದೆ (ಪುತ್ರಾಯ 21:27). ಯೇಸು ಅಷ್ಟು ನುಲಬ್ಧವಾಗಿ ಜಪ್ಯಕೊಡಬಾಲ್ಲ. “ಯೇಸು ಅವರ ಕೆಡುಕನ್ನು ಅಲತುಕೊಂಡವನಾಗಿ ಕರಣಗೇ, ನನ್ನನ್ನು ಯಾಕೆ ಹಲ್ಲಿಕ್ಕೆಮಾಡುತ್ತೀರಿ?” ಅಂದನು (ಪುತ್ರಾಯ 22:18).

ಅಲ್ಲ ಅತನು ಒಂದು ವಸ್ತುವಿನ ಮೂಲಕ ಉತ್ತರಿಸಿದನು. “ತೆಲಿಗೆಗೆ ಕೊಡುವ ನಾಣ್ಯವನ್ನು ನನಗೆ ತೋಲಿಸಿಲಿ” (ಪುತ್ರಾಯ 22:19ಎ) ಅಂದನು. ಅವರು ಇದಲಂದ ಗೊಂದಲಕೊಂಡಿಗಾದರು, ಒಂದು “ದಿನಾಲಿ”ಯನ್ನು⁴⁴ ಕಂಡುಕೊಂಡರು - “ರೋಮಾಯಿಲಿಗೆ ತೆಲಿಗೆ ನೀಡಲು ಬಳಣುತ್ತಿದ್ದ ಆ ಹಣವನ್ನು ಅತನ ಬಿಂಗಿ ತಂದರು” (ಪುತ್ರಾಯ 22:19ಜ).

ಅತನು ಆ ಹಣವನ್ನು ಕೈಯಾಲ್ಲಿದ್ದು “ಕೆ ತಲೆಯೂ, ಮುದ್ರೆಯೂ ಯಾರದು?” (ಪುತ್ರಾಯ 22:20). ಅದು ಜಲಾಪೋಯಾಳ್ಜ್ಜ ಹಣವಾಗಿತ್ತು.⁴⁵ ಅದರ ಹೇಳಿ ತಿಬೇಲಿಯನ ಮುಖ ಮುದ್ರೆ ಇತ್ತು, ಅದರಿಳ್ಳ ಒಂದು ಬರವಣಿಗೆ ನಹ ಇತ್ತು:

TICAEARDIVIAVGFAVGVSTVS

ಇದು ಶಿಂಥರ್‌ಅಹಿ, ಅದರ ಅರ್ಥ *Ti(berius) Caesar, Divi Aug(usti) f(ilius) Augustus*, “ತಿಬೇಲಿಯನ್ ಸೀನರ್ ಅಗಸ್ಟನ್ ದೃಬೀಕ ಅಗಸ್ಟನ ಮಗನು.”⁴⁶ ಆಳ್ಜಿಲಂದ ಅದು “ಕೈನರನದು” ಅಂದರು (ಪುತ್ರಾಯ 22:21ಎ).

ನಂತರ ಯೇಸು “ಶಾಸ್ತ್ರೀಯ ಭಾಷೆ”ಯನ್ನು ತ್ವರಿಸಿದಿನು. “... ಕೈನರನದನ್ನು ಕೈನರನಿಗೂ, ದೇವರದನ್ನು ದೇವರಿಗೂ ಕೊಡಿಲಿ” ಅಂದನು (ಪುತ್ರಾಯ 22:21ಜ). ಅದನ್ನು ಕೈನರನು ಜಲಾಪೋಗೆ ತಂದಿದ್ದಿಲಂದ, ಅದು ಅವಸಿಗೆ ನೇಲದ್ವಾರಿತ್ತು⁴⁷ ತೀವ್ರನು ತ್ವರಿತಿಯಿಸಿ, “ಜತ್ತವರ್ತಿಗೆ ನೇಲಿದ್ದು ಹಿಂತಿರುಗಿಸುವದರಿಂದ ತಜ್ಜೀವನು ಇರುವದಿಲ್ಲ.” ಹಾಗೆಯೇ ಕೆಲವು ನಂಗತಿಗಳ ದೇವರಿಗೆ ನೇಲಿರುತ್ತೆ - ಅತನನ್ನು ಆರಾಧಿಸಬೇಕು.⁴⁸ ಇದನ್ನು ದೇವರಿಗೆ ಮಾತ್ರ ನಮಹಿಂಸಬೇಕು. ಇದರಿಳ್ಳ ನಾಗಲಿಂಕ ಹಕ್ಕಿನ ತ್ವರಿತೆ ನೇಲಿರುತ್ತದೆ.⁴⁹ ತ್ವರೀ ಕೇಳಿದವರು ಈ ಎರಡು ನಂಗತಿಗಳನ್ನು ನೇರಪೇಲಿಸಬೇಕು ಎಂಬ ತಾಷ್ಟಯ್ದ ಇದರಿಳ್ಳ ಅಡಗಿದೆ.

“ಅತನ ಮಾತಿನಿಲ್ಲ ಅವರ ಜನರ ಮುಂದೆ ವಿನಾ ಹಿಡಿಯಲಾರದೆ ಹೋದರು” (ಲೂಕ 20:26ಎ). ಅತನ ಉತ್ತರವನ್ನು ಕಂಡು ಆಳ್ಜಿಯೆಂಟ್ಸ್‌ರು (ಲೂಕ 20:26ಜ; ನೋಡಿ ಪುತ್ರಾಯ 22:22ಎ). ಯೇಸು ಅವರ ಬಾಯನ್ನು ಮುಜ್ಜಿಸಿದ್ದಿಲಂದ, ಶಿಷ್ಯರು ಬೇರಿಗಾದರು (ಲೂಕ 20:26ಸಿ), ನಂತರ ಅವರೆಲ್ಲರು ಹೊರಟು ಹೋದರು (ಪುತ್ರಾಯ 22:22ಜ).

ಪುತ್ರಾಯ

“ತ್ವರೀಗಳ ಮಹಾ ದಿನದ” ನಮ್ಮ ಹಾರಿಪು ಮುಂದುವರೆಯುತ್ತದೆ, ಅತನ ವೈಲಿಗಳು ಒತ್ತಾಯ ಪೂರ್ವಕವಾಗಿ “ಈ ಎಂಥಿಕಾ ದಿನ” ಎಂದು ಹೇಳಿದಾಗ, ಆ ಇಷ್ಟತ್ವಾಲ್ಕಿ ತಾನುಗಳ ಅಂತ್ಯದಿಳಿಯೇನು “ಹಾ ಎಂಥಿಕಾ ದಿನ!” ಎಂದು ಹೇಳಿದರ ಅರ್ಥವನ್ನು ಕೆಗಾಗಲೇ ಅಲತುಕೊಂಡೆವು, ಶಿಷ್ಯರು ಮತ್ತು ಹಲಿನಾಯರುಗಳಂತೆ ನಾವುಗಳ ಅತನ ವೈಲಿಗಳನ್ನು ತ್ವರೀಕರಾದ ಆ ಮಂಗಳವಾರದ ದಿನದಂಡು ತೀವ್ರನು ಅವರೊಡನೆ ವ್ಯವಹರಿಸಿದ ಲೇಡಿಯನ್ನು ಓದಿದಾಗ “ಆಳ್ಜಿಯೆಂಟ್ಸ್”

ನಿಂದುಗಳು “ಎಂಥಾ ದಿನ!” ಗಳನ್ನು ಏಡುಲಿಸಿರುವಿಲ್ಲ ಎಂದು ನಾನು ಅರಿಯು. ಅದರೆ “ಎಂಥಾ ದಿನವೆಂದು” ಹೇಳಬಹುದಾಗಿದೆ. ದೇವರು ನಮ್ಮೆಂಬಿಲಿಗಿರುವದನ್ನು ಅಲಿಟ್ಟದೆ. ಕೀರ್ತನೆಗಾರನೊಂದಿಗೆ “ಕಿಡಿನಷ್ಟು ಯಿಹೋಽವಿಂದಲೇ ನೇಮುಕವಾದದ್ದು. ಇರರಿಣ್ಣ ನಾವು ಉಲ್ಲಾಸದಿಂದ ಆಸಂದಿನೊಣ” (ಕೀರ್ತನೆ 118:24) ಎಂದು ಹೇಳಲು ನಾಧ್ಯವಾಗುವುದು.

ಖಿಷ್ಟಣಿಗಳು

‘ತರಗತಿಯಿಲ್ಲರುವ ಬಿದ್ಯುಧಿಗಳು ತಮ್ಮ “ದಿನಗಳು” ಅನುಭವ ಹೇಳಬಹುದು. ²ತೀನುನೇ ಚೆಯಿಲ್ಲನ ಮತ್ತೊಂದು ಜಂಟಿಯಿಳ್ಳ ದಿನವನ್ನು “(ಕೈಲನ್ತರು) ಒತ್ತಿಡಿದ್ದಿನ” ಎಂಬ ಹಾರವನ್ನು ತೀನುನ್ ಜಿವನ ಜರ್ತಿ, 2ನ್ನು ಪುನ್ರಕರಣ ನೋಡಿ. ³ಕಿಡಿನದಿಣಿ ಅನೇಕ ನಂಗತಿಗಳು ಜರುಗಿದಪ್ರ ಇವಲ್ಲವೂ ಒಂದೇ ದಿವಸದಿಣಿ ಜರಗಲಿಲ್ಲಪೆಂಬುದನ್ನು ಹಲವರು ತೆಮ್ಮಾನಿಸಿದರು. ಯೇಸು ತೀನುನ್ (“ಅತನು ಯಾರ ಮಗನು?”) ಕುಲತು ಕೇಳಿದ ಪ್ರಶ್ನೆಯಿಂದ ಬುಧವಾರ ಮುಂಜಾನೆ ನಡೆದ ತೀವ್ರ ಮತ್ತು ಯೇರಾನಲ್ಲಿಬಿನ ನಾಶನದ ಬಗ್ಗೆ ಯೇಸು ಬೋಧನಗಳ ಮೂಲಕ ಅಲೋಚಿಸಿದರು. ನಷ್ಟು ನಂಜಿತ್ತ ವರಣನೆಯಿಲ್ಲ, ಎಲ್ಲಾ ನಂಜಿಯನೆಗಳನ್ನು ಮಂಗಳವಾರಕ್ಕೆ ಹಾಕಿದ್ದೇವೆ, ಅದರೆ ಅದು ಮುಖ್ಯವಾದ ವಿಷಯವಲ್ಲ. ⁴ಮಂಗಳವಾರ ನಡೆದ ಅನೇಕ ಬೋಧನಗಳನ್ನು ತಿಜನಳಾಗಿದೆ (ಮುಂದಿನ ಇಪ್ಪಣಿಯನ್ನು ನೋಡಿ) ಕರ್ತನ ಜಿಬಿನದಿಣಿ ಕಿಡಿನದ ಬೋಧನಗಳನ್ನು ಹಜ್ಞಿಗಿ ದಾಖಲಾಗಿದೆ. ⁵ಯೇಸುವಿನ ಪ್ರೇರಣ ಕುಲತ ಬೋಧನಗಳು, ನಷ್ಟಗೂ ಹಾರಗಳಾಗಿವೆ, ಅತರ ನುತ್ತಾರುವ ಗುಂಪುಗಳ ಕೇಳಿದ್ದಪ್ರ (ನೋಡಿ ಲಾಕ 20:9, 16). ನಮ್ಮೆಲ್ಲಿಗೂ ಅವಶ್ಯಕಿರುವ ಹಾರಗಳು ಇರರಿಣ್ಣಲುಪದಿಲಂದ ಅವರುಗಳನ್ನು ನಮಗಾಗಿ ಕಾಂಟ್ಲಿಸಲಾಗಿದೆ. ⁶ಅನ್ಯರ ಅಂಗಡಿದಿಲ್ಲ ಅಧಿಕಾ ಸೋಲೋಚೋನನ ಅಂಗಡ ಹೋಫಿಸಿರಬಹುದು (ನೋಡಿ ಯೋಹಾನ 10:23; ಅಂತ್ಯಾನ್ತಲಿರ ಕೃತ್ಯಾಗಳ 3:11). ತೀನುನ್ ಜಿವನ ಜರ್ತಿ, ನೀ ಪುನ್ರಕರಣ, ದೇವಾಲಯದ ನಕ್ಷೆಯನ್ನು ನೋಡಿ. ⁷“ನುವಾರೆ” ಅಂದರೆ “ಶುಭನಮಾಜಾರೆ.” ದೇವರ ರಾಜ್ಯವು ಹೀತಿರದಿಣಿದೆ ಎಂಬ ಶುಭ ನಂದೆಣ ವನ್ನು ತಿಜನುವುದೇ “ನುವಾರೆ” ನಾರುಪುದಾಗಿದೆ (ಪೂರ್ವ 1:15). ⁸ಅವರ ದೃಷ್ಟಿಯಿಲ್ಲ ಬಿಜಯೋನ್ವದ ಪ್ರವೇಶಪ್ರ “ಗಡ್ಡಲಮಯಾರಿರಬಹುದು.” ದೇವಾಲಯವನ್ನು ಶುದ್ಧಿಸಿಂಜನುವುದು ಮತ್ತು ಬಿಜಯೋನ್ವದ ಪ್ರವೇಶದ ಬಗ್ಗೆ ಕಿಡಿನದಿಣಿರುವ “ಕಿಂದು ಕೊಂಡ ಅವಕಾಶಗಳು” ಎಂಬ ಹಾರವನ್ನು ನೋಡಿಲಿ. ⁹J. W. McGarvey and Philip Y. Pendleton, *The Fourfold Gospel or a Harmony of the Four Gospels* (Cincinnati: Standard Publishing Foundation, n.d.), 586 ¹⁰ಯೇಸುವಿನ ಕುಲತ ಯೋಹಾನನ್ ಸಿಲಿಡ ಇತರೆ ನಾಾಖಿಗಳು (ಯೋಹಾನ 1:6, 7, 15, 30; 3:26-36; 10:40-42).

“ಆ ಮಂಗಳವಾರ ಯೇಸು ಅನೇಕ ನಾಮ್ಯಗಳನ್ನು ತಿಜಿಸಿದನು. ಅವುಗಳನ್ನು “ಮೂರನೆಯ ಗುಂಪಿನೆ ನೇರಿದ ಮಹಾ ನಾಮ್ಯಗಳು ಎನ್ನುಬಹುದು.” ¹²“ನಾಮ್ಯಗಳನ್ನು” ನುವಾರೆಗಳಿಲ್ಲ ಅಲಂಕಾರಿಕ ಭಾಷ್ಯಗಳಲ್ಲಿ ಬಿಂಬಿಸಲಾಗಿದೆ. ¹³ಕೈಲವರು ಕಿಡಿನದಿಣಿ ಅಳ್ಳಿತಪ್ಪಾಗಿದಿರ ಕಿಂದುಯನ್ನು ತಲೆಕೆಳಗೆ ಮಾಡಿದ್ದಾರೆ. ಇದು ನಂದೆಣಕ್ಕೆ ಎಂಥಾ ಹಾಸಿಯನ್ನು ಉಂಟುಮಾಡುವುದಿಲ್ಲ. ¹⁴ಯೋಹಾನನ್ ಬೋಧನೆಯನ್ನು ಹಾಲನದವರಿನ್ನು ಯೇಸು ಗದಲಿಸಿದನು (ಮತ್ತಾಯ 21:32). ಯೋಹಾನನ್ನು ನಂಬಿದವರಿಗೆ ಧಾರ್ಮಿಕ ಪ್ರಶ್ನೆಗಳನ್ನು ಕೇಳಿಲಾಯಿತು (ಮತ್ತಾಯ 21:25). ಯಾಕಂದರೆ ಯೋಹಾನನ್ ಗಳ್ಳಿ ವ್ಯಕ್ತಿಯಾಗಿದ್ದನು (ಮತ್ತಾಯ 21:26). ಯೇಸುವಿನ ಬಗ್ಗೆ ಯೋಹಾನನ್ ಹೇಳಿಕೆಗಳನ್ನೆಲ್ಲಾ ಜಿನರ ನಂಜಿರಾಲ್ಲ. ¹⁵“ಸಿಮರಿತ ಮೊದಲು” ಎಂಬುದು ಯಿಹೋಽಿ ನಾಯಕರು ರಾಜ್ಯದಿಣಿಯವರೆಂದಿಗೆ ಯಾಂತ್ರಿಕವಾಗಿ ಇರುವರೆಂಬುದು ಅಧ್ಯವಲ್ಲ. ಅವರು ರಾಜ್ಯದೋಳಿಗೆ ಪ್ರವೇಶಿಸಬೇಕಾದರೆ ಸುಂಕದವರಿಗೆ ಮತ್ತು (ಹಿಂದಿನ) ವ್ಯಜಿಜಾರಲಿಗೆ ಪ್ರವೇಶಕೊಟ್ಟ ಆಧಾರದ ಮೇಲೆಯೇ ಇವರಿಗೆ ಪ್ರವೇಶಪ್ರಂಬು. ಅವರು ಯೇಸುವನ್ನು ಸಂಜ ಮತ್ತು ಅವರು ಹಾಪಕ್ಕೆ ಮಾನಸಾಂತರ ಪಟ್ಟ ದೇವರ ಕಡೆಗೆ ತಿರುಗಿಕೊಳ್ಳಬೇಕಿತ್ತು. ¹⁶ಗುಂಪಿನವರಿಗೆ ಗದ್ದಲೆ ಉಂಟಾಗಿದಿರಲು ಅವರು ಯೋಹಾನನ್ನು ನಂಬಿಲಂದು ಬಂಟಿಕೊಳ್ಳಲು ತರನ್ನಲ್ಲಿಸಿದರು (ಮತ್ತಾಯ 21:25, 26). ಅದರೆ ಯೋಹಾನನ್ ಮೂಲಕ ಅವರಿಣ್ಣದ್ದು “ಅಂಥನಂಜಿಯನ್ನು” ಅವರಿಗೆ ಯೇಸು ಪ್ರತಿಂಬಿಸಿದನು. ¹⁷ಅಲ್ಲ ಯಿಹೋಽಿ ನಾಯಕರಿಣಿಯ (ಮತ್ತಾಯ 21:45). ¹⁸McGarvey and Pendleton, 591. ¹⁹ಮತ್ತಾಯ

21:33ರಲ್ಲ ಯೇಸು ಯಿಶಾಯ 5:12ನ್ನು ಅಲ್ಲೋಜಿಸಿದ್ದು, ಇದು ಇಸ್ತಾಯೀಲ ಜಿನಾಂಗದ ಸೂಜನೆ.

²⁰ಮತ್ತಾಯ ಸುವಾರ್ತೆಯಲ್ಲ, ಗುಲಾಮನೆಂಬುನನ್ನು ಕಲ್ಲಿನೆಡು ತೊಂದರು (ಮತ್ತಾಯ 21:35).

²¹Walter W. Wessel and William L. Lane, notes on Book of Mark, *The NIV Study Bible* (Grand Rapids, Mich.: Zondervan Publishing House, 1985), 1518. ²²“It was a no-brainer” ಎಂಬುದು ನನ್ನ ನೃತ್ಯದಲ್ಲಿನ ಹೇಳತೆ. ²³ಹಲ = “ಅಲ್ಲಕ್ಕೆ” (ಫ಼ಾಲಾಂಶ) ದೇವರು ಒಪ್ಪುವ ಜೀವನ (ಯೋಹಾನ 15:1-10; ರೋಮಾತ್ತರ 7:4; ಗಲಾಕ್ಟ 5:22, 23). ²⁴“ಇಸ್ತೇಂದಿಗೂ!” ಎಂಬುದು ಅಕ್ಷರಾಂಶ ರೀಕರ್ ಭಾಷಾಂತರ, ಅದರೆ ಅದು ಆ ಹದದಲ್ಲಿರು ಒಂದು ಸ್ವಾರಸ್ಯವನನ್ನು ಕಳೆದುಕೊಂಡಿದೆ. KJV ಮತ್ತು RSV McGarvey ಹೇಳಿದ “the semi-profan expression” ಬಳಸಿ “ದೇವರು ಅದನ್ನು ದೂರಮಾಡಣ” ಎಂದು ಕರೆದರು. (McGarvey and Pendleton, 593). ಯೀಹೂದ್ಯರ ಮನಸ್ಸಾಕ್ಷಿಯೂ ದೇವರ ನಾಮವನ್ನು ಅಷ್ಟು ಸುಲಭವಾಗಿ ಉಪಯೋಗಿಸಲು ಒಪ್ಪುವದಿಲ್ಲ. ಆದ್ದರಿಂದ “ಇಸ್ತೇಂದಿಗೂ” ಎಂಬ ಭಾಷಾ ಪ್ರಯೋಗವನ್ನು ಉಪಯೋಗಿಸುವುದು ಉತ್ತಮ. ²⁵ಅದಿ ಸಬೈಯಲ್ಲ ಈ ಪ್ರವಾದನೆಯು ಪತ್ಸುತಪಾಗಿತ್ತು (ಅಪ್ಪೊನ್ತಲರ ಕೃತ್ಯಾರ್ಥ 4:11; ರೋಮಾತ್ತರ 9:33; 1 ಹೆಚ್ 2:7). ²⁶Lewis Foster, notes on the Book of Luke, *The NIV Study Bible* (Grand Rapids, Mich.: Zondervan Publishing House, 1985), 1579.

²⁷ಯೇಸುವಿನ ಹಕ್ಕವಾಗಿ “ಗರಲಾಯದವರು ತಮ್ಮ ಲಾಂಗಿಂಜನ್ನು ಬಳಸಲು ಸಿದ್ಧರಾಗಿದ್ದು” ಎಂದು McGarvey ಯಾವರು ನೂಜಿಸಿದರು (McGarvey and Pendleton, 595). ²⁸ತ್ರೀನ್ತನ ಜಿಳವಾನ್ ಜಿಲ್ತ್, 4ನೇ ಪುನ್ತಕದ್ದಳ “ನಾಗಾಗಿ ಒಂದು ಕಢೆಯನ್ನು ಹೇಳು” ಎಂಬ ಹಾರದನ್ನು ನೋಡಿ. ²⁹ಈ ಪುನ್ತಕದ್ದಳ “ಅರನನು ನೀಡಿದ ಒಂದು ಅಮಂತ್ರ!” ಹಾರದಲ್ಲಿನ ಜಿಂಜಯನ್ನು ನೋಡಿ. ³⁰ಅರನನು ತನ್ನ ಸ್ವೀಕೃತನ್ನು ಕಂಟಿಸುವ ನಿರ್ದಿಷ್ಟನು. ಒಂದು ಅನಂತ್ರದಾಯಕವಾದದ್ವಾರಿದೆ, ಯೀರಾನಲೆಮನ್ನು ರೋಮಾ ಸ್ವೇಷಿಸು ನಾಶನ ಮಾಡಿತು. ಹಳೆ ಒಡಂಬಿಕೆಯಲ್ಲಿ ದೇವರು ದೈವಭಕ್ತರಲ್ಲದವರನ್ನು (ಉದಾಹರಣೆಗಾಗಿ ಬೆಜಲುನಾ ಅಥವಾ ಅಸಿಲಿಯಾ) ಆತನ ಉದ್ದೇಶವನ್ನು ಸಹಲಗೊಳಿಸಲು ಬಳಸಿಕೊಂಡರೆಂದು ಜೋಂಥಿನುತ್ತದೆ (ನೋಡಿ ಯಿಶಾಯ 10:5; 13:5; ಯೇರೆಬುಂಯ 25:9; ಯೀಹೆಕ್ಕೆಲ 29:17-20).

³¹F. F. Bruce, *The Hard Sayings of Jesus* (Downers Grove, Ill.: InterVarsity Press, 1983), 206-7. ³²Ibid., 207 (emphasis mine). ³³ಅ ಕಾಲದಲ್ಲ ಹೊಂತ ಹಿಂಡನು ಆಳತ್ತಿದ್ದನು.

³⁴A. T. Robertson, *A Harmony of the Gospels for Students of the Life of Christ* (New York: Harper & Row, 1950), 164. ³⁵H. I. Hester, *The Heart of the New Testament* (Liberty, Mo.: Quality Press, 1963), 193; McGarvey and Pendleton, 597. ³⁶ಹೇಳೋದನು ಸಿಂಹಾಸನ ಹಡೆಯಲು ಯೀಹೂದ್ಯರು ನಹಾಯಕರಾಗಿದ್ದರು. ³⁷ಘರ್ನಾಯಾರು ಮತ್ತು ಯೀಹೂದ್ಯರು ನಡುವೆ ನೋಡಲಬಿತ್ತು ಮಾರ್ಕ 3:6. ³⁸ಅವರು ನತ್ಯಾರ್ಥನ್ನು ನುಡಿದಿದ್ದರು, ಅದು ಹೊಗಿಂಜಕೆಯಾಗಿತ್ತು. (1) ಯಾಕಂದರೆ ಅವರು ನಂಜರುವದಿಲ್ಲ. (2) ವಿಬಿಧ ಮನೋಭಾವ ಹೊಂದಿದ್ದರು (ಮತ್ತಾಯ 22:18). ³⁹“ಜಾಲಾಯನ್ ಸೀಲನರ್” ನನ್ನ ಶೀಲನರ್ ಎನ್ನುತ್ತಿದ್ದರು, ತದ ನಂತರ “ರೋಮಾಯದ ಜಕ್ಕವರ್ತಿಗಳನ್ನು” ಇದೆ ಹೆನ್ನಲಸಿಂದ ಸಂಬಂಧಿಸಿದರು. ⁴⁰Will Ed Warren ತ್ರೀನ್ತಾರವಾಗಿ, “ಯೀರಾನಲೆಬುಂ ನಾಶನವು ಸುಂಕವನ್ನು ಕಟ್ಟಿದೆ ಇರುವುದಲಂದ ಉಂಟಾದದ್ದು” (Will Ed Warren, Class Syllabus, *The Life of Christ: The Synoptic Gospels*, Harding University, 1991, 91). ಸುಂಕ ಕಟ್ಟಬೇಕಾಗಿರುವ ಹಣ್ಣಿಯನ್ನು ಈ ಪುನ್ತಕದಲ್ಲಿನ “ದೇವರೇ, ಕನಿಕರ ತೊಲ್ಯಾ!” ಎಂಬ ಹಾರದಲ್ಲ ನೋಡಿ.

⁴¹ರೀಕರ್ ಭಾಷೆಯಿಂದ ಅನುವಾದಿಸಿದ “poll-tax” ಹದವು “ಜನಲಂದ ಸಂರಕ್ಷಿಸಿದ” ಹಣ.

⁴²Warren, 91. ⁴³ಯೇಸುವನ್ನು ಹಿಂಡನು ಎದುರಿಗೆ ನಿಳ್ಳಿಸಿ, ಅದನು “ಸುಂಕ ಸಿಂಡಿಕಾರದು” ಎಂದು ಹೇಳಿತ್ತಾಗೆ ಎಂದು ಸುಂಕ ನಾಷಿಕಿ ಹೇಳಿದರು (ರೂಕ 23:2), ಅದರ ಈ ಸುಂಕ ನಾಷಿಕಿಯು ನಭೆಯಲ್ಲಿ ಧೃಡವಾಗಿಲ್ಲ. ⁴⁴ಅವರು “ಒಂದು ದಿನಾರುವನ್ನು ತಂದರು” ಎಂಬುದು ಹಣವು ಇರಬಹುದಿಲ್ಲವಾದುದು ತೊಂದ ಸುತ್ತದೆ. ಪ್ರತಿಯೊಬ್ಬು ಸಿನ್ಹಾಲ್ಲ ಹಣವಿದೆಯೇ? ” “ಇಲ್ಲ, ಸಿನ್ಹ ಬಣ ಅದೆಯೇ?” ಎಂದು ತೇಜಿರಬಹುದೆಂಬ ಒಂದು ಧೃಷ್ಟಿವನ್ನು ನಾನು ನನ್ನ ಮನಸ್ಸಿನಾಳಿ ನೋಡುತ್ತೇನೆ. ⁴⁵ದಿನಾಂತ ಒಂದು ದಿನದ ಮಂಜಿಲ (ಮತ್ತಾಯ 20:2, 9). ⁴⁶ಅ ಬರವಚಿಗೆಯು ಹೀಗೆ ಓದಬಹುದು, “ತಿಬೀಲಯನ್ ಸೀಲನರ್ ಅಗಸ್ಟನ್ ದೈವಿಕ ಅಗಸ್ಟನ ಮಂಗನು” (“Tiberius Caesar, the August son of the Divine Augustus”). ಈ ವಿಷಯಗಳನ್ನು McGarvey and Pendleton, 599 ಲಂದ ತಿಗಿದುಹೊಳ್ಳಾಗಿದೆ. ⁴⁷ಸರ್ಕಾರ ಸಿಂಹವ ಹಣವು ಸರ್ಕಾರಕ್ಕೆ ನೋಡಿತ್ತದೆ. ⁴⁸ಯೇಸುವಿನ

ಮಾತುಗೆಳ್ಳ ಬರವಣಿಗೆಯಲ್ಲನ ಅನ್ವರ ಹೆಚ್ಚಕೆಯನ್ನು (“ದ್ಯೇಬಿಂತ ಅಗಸ್ಟ್ಸನ್”) ಕಂಡಿಸಿದಾಗಿ ಕಾಣುತ್ತದೆ. ಕೈಸರನದನ್ನು ಕೈಸರನಿಗೆ ಕೆಲದಿಲ, ಅದರಂತೆ ನಾವುಗಳು ದೇಶರ ಸ್ವರೂಪ, ನಮ್ಮನ್ನು ದೇವರಿಗೆ ನಮಹಿಂಸಿಕೊಳ್ಳಬೇಕಿಲ್ಲವೇ? (ಅದಿಕಾರಿ 1:26, 27). ⁴⁹ರೋಮಾಪುರ 13:1-7; 1 ತಿಮೋಥೆ 2:1, 2; ತೀರ್ತ 3:1, 2; 1 ಹೆಲ್ಟ 2:13-17 ಗಳು ನಾಗರಿಕ ಅಧಿಕಾರಿಗೆ ಕೈಸ್ತರು ವಿಧೇಯ ರಾಗಿರುವದನ್ನು ಹೇಳುತ್ತವೆ.